

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ
ಅಧಿಸೂಚನೆ

8ನೇ ಮಾರ್ಚ್ 2001

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಕರ್ನಾಟಕ ವಿದ್ಯುಚ್ಛಕ್ತಿ ಸುಧಾರಣಾ ಅಧಿನಿಯಮ, 1999 (1999ರ ಕರ್ನಾಟಕ ಅಧಿನಿಯಮ 25) ರ 56ನೇ ಪರಿಚ್ಛೇದದ ಮತ್ತು ಅದರ ಪರವಾಗಿನ ಅಗತ್ಯತೆಯಂತೆ, ತನಗೆ ಪ್ರದತ್ತವಾದ ಎಲ್ಲಾ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಲೆಕ್ಕಗಳು) ವಿನಿಯಮಗಳು, 2000ಕ್ಕೆ ಈ ಕೆಳಗಿನ ತಿದ್ದುಪಡಿಗಳನ್ನು ಮಾಡುತ್ತದೆ.

1) ಸಂಕ್ಷಿಪ್ತ ಶೀರ್ಷಿಕೆ ಮತ್ತು ಆರಂಭ -

1) ಈ ವಿನಿಯಮಗಳನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಲೆಕ್ಕಗಳ) (ತಿದ್ದುಪಡಿ) ವಿನಿಯಮಗಳು, 2001 ಎಂದು ಕರೆಯಲಾಗುತ್ತದೆ.

2) ಕೆಳಕಂಡ ತಿದ್ದುಪಡಿಗಳು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಜಾರಿಗೆ ಬರುತ್ತವೆ.

2) ಸ್ವೀಕೃತಿಗಳು ಮತ್ತು ಪಾವತಿಯ ಮೇಲಿನ ಮಾರ್ಗಸೂಚಿಗಳು -

ಅಧ್ಯಾಯ II ರ ವಿನಿಯಮ 5(ಎ)ನಲ್ಲಿ "0801-01-800-0-01" ಎಂಬ ಸಂಖ್ಯೆಗಳನ್ನು "ಸರ್ಕಾರವು ಸೂಚಿಸಿದಂತೆ" ಎಂಬ ಪದಗಳಿಂದ ಪ್ರತಿಸ್ಥಾಪಿಸತಕ್ಕದ್ದು.

3) ನಗದು ಪಾಲನೆ (Custody of Cash)

ಅಧ್ಯಾಯ IIರ ಪ್ರಸ್ತುತ ವಿನಿಯಮ 7 (ಎ) ಸ್ಥಾನದಲ್ಲಿ ಈ ಕೆಳಗಿನ ಪರಿಷ್ಕೃತ ನಿಯಮ 7 (ಎ) (ಬಿ) ಮತ್ತು (ಸಿ) ಯಿಂದ ಪ್ರತಿಸ್ಥಾಪಿಸತಕ್ಕದ್ದು.

ವಿನಿಯಮ 7

ಎ. ಆಯೋಗದಲ್ಲಿ ನಗದು ಶಿಲ್ಕು ಸಾಮಾನ್ಯವಾಗಿ ರೂ.10,000/- (ಹತ್ತು ಸಾವಿರ ರೂಪಾಯಿ) ಅಥವಾ ಕಾಲಕಾಲಕ್ಕೆ ಅಧ್ಯಕ್ಷರು ನಿರ್ಧರಿಸಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಮೀರಬಾರದು. ಅಂಗೀಕೃತ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದ ನಗದು ಹಣವನ್ನು ಅದು ಗಮನಕ್ಕೆ ಬಂದ ದಿನ ಅಥವಾ ಮುಂದಿನ ಕೆಲಸದ ದಿನದಂದು ಬ್ಯಾಂಕಿಗೆ ಸಂದಾಯ ಮಾಡತಕ್ಕದ್ದು.

ಬಿ. ಸ್ವೀಕರಿಸಿದ ಚೆಕ್ / ಪೇ ಆರ್ಡರ್‌ಗಳು / ಡಿಮಾಂಡ್ ಡ್ರಾಫ್ಟ್‌ಗಳು / ವಾರಂಟ್‌ಗಳು / ಕ್ರೆಡಿಟ್ ನೋಟ್ಸ್ ಅಥವಾ ಅಡ್ವೆಸ್‌ಗಳು ಇತ್ಯಾದಿಗಳನ್ನು ಆಯೋಗದ ಖಾತೆಗೆ ಸಂಗ್ರಹಿಸಿ ಮತ್ತು ಜಮೆಯಾಗುವಂತೆ ಮಾಡಲು, ಕನಿಷ್ಠ ವಿಳಂಬದೊಂದಿಗೆ ಬ್ಯಾಂಕ್‌ಗೆ ಕಳುಹಿಸುವುದು.

ಸಿ. ಡಿ.ಡಿ.ಒ ರವರು ನಗದು ಶಿಲ್ಕನ್ನು ವಾರಕ್ಕೊಮ್ಮೆ ಭೌತಿಕವಾಗಿ ಪರಿಶೀಲಿಸಬೇಕು.

4) ಆಯವ್ಯಯ ನಿಯಂತ್ರಣ:

ಎ. ಅಧ್ಯಾಯ III ರ ವಿನಿಯಮ 9 (ಇ) ದಲ್ಲಿ "ಅಂದರೆ ಏಪ್ರಿಲ್ ನಿಂದ ನವೆಂಬರ್ ವರೆಗೆ" ಎಂಬ ಪದಗಳನ್ನು "ಆ ವರ್ಷದ ಮುಂಚಿನ ತಿಂಗಳುಗಳಿಗೆ" ಎಂಬ ಪದದ ನಂತರ ಸೇರ್ಪಡೆ ಮಾಡತಕ್ಕದ್ದು.

ಬಿ. ಅಸ್ತಿತ್ವದಲ್ಲಿರುವ ಅಧ್ಯಾಯ III ರ ವಿನಿಯಮ 9 (ಜಿ) ಸ್ಥಳದಲ್ಲಿ ಈ ಕೆಳಗಿನ ವಿನಿಯಮ 9 (ಜಿ) ಅನ್ನು ಪ್ರತಿಷ್ಠಾಪಿಸತಕ್ಕದ್ದು.

ವಿನಿಯಮ 9 (ಜಿ): ಆಯವ್ಯಯದ ಅಂದಾಜಿನಲ್ಲಿ ಒಳಗೊಳ್ಳದ (ಅನಿರೀಕ್ಷಿತ) ವೆಚ್ಚಗಳನ್ನು ಅರ್ಹತೆಯ ಆಧಾರದ ಮೇಲೆ, ಅಧ್ಯಕ್ಷರ ನಿರ್ದಿಷ್ಟ ಅನುಮೋದನೆಯೊಂದಿಗೆ ವೆಚ್ಚ ಮಾಡಬೇಕಾಗುತ್ತದೆ. ಒಟ್ಟಾರೆ ಆಯವ್ಯಯದ ಅಂದಾಜಿಗೆ ಅಡ್ಡ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕು.

ಸಿ. ಈ ಕೆಳಗಿನ ಹೊಸ ವಿನಿಯಮ 9 (ಹ) ಅನ್ನು ಅಧ್ಯಾಯ III ರ ನಿಯಮ 9 (g) ನಂತರ ಸೇರ್ಪಡೆ ಮಾಡುವುದು.

(ಹೆಚ್): ಕಾಮಗಾರಿ / ಪೂರೈಕೆಗಳಿಗಾಗಿ, ಗುತ್ತಿಗೆದಾರರು / ಪೂರೈಕೆದಾರರಿಂದ ಡಿ.ಡಿ / ನಗದು ರೂಪದಲ್ಲಿ ಸಂಗ್ರಹಿಸಿದ ಇ.ಎಂ.ಡಿ / ಭದ್ರತಾ ಠೇವಣಿಯನ್ನು ಕರಾರು / ಖಾತರಿ ಅವಧಿಗೆ ನಿಶ್ಚಿತ ಠೇವಣಿಗಳಲ್ಲಿ ಠೇವಣಿ ಇಡಬೇಕು. ಒಪ್ಪಂದ / ನಿರ್ವಹಣಾ ಅವಧಿ ಪೂರ್ಣಗೊಂಡ ನಂತರ, ಠೇವಣಿಯನ್ನು ವ್ಯಕ್ತಿಗೆ ಮರುಪಾವತಿಸುವುದು ಮತ್ತು ಗಳಿಸಿದ ಬಡ್ಡಿಯನ್ನು ಇತರೆ ಸ್ವೀಕೃತಿ ಖಾತೆಗೆ ತೆಗೆದುಕೊಳ್ಳುವುದು.

5) ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಯ ಜವಾಬ್ದಾರಿಗಳು

ಮೂರನೆಯ ಅಧ್ಯಾಯದ ವಿನಿಯಮ 11 (ಎ) ನಲ್ಲಿ "ಅನುದಾನದ ಪಾವತಿಗಳ ರಸೀದಿಗಳು" ಮತ್ತು "ಆಯೋಗದ ಅಧ್ಯಕ್ಷರು" ಎಂಬ ಪದಗಳನ್ನು ಕ್ರಮವಾಗಿ "ಅನುದಾನದ ಸ್ವೀಕೃತಿಗಳು" ಮತ್ತು "ಸರ್ಕಾರದ ಕಾರ್ಯದರ್ಶಿ, ಇಂಧನ ಇಲಾಖೆ" ಎಂಬ ಪದಗಳಿಂದ ಕ್ರಮವಾಗಿ ಪ್ರತಿಷ್ಠಾಪಿಸತಕ್ಕದ್ದು.

6) ಲೆಕ್ಕಪತ್ರ ಸಲ್ಲಿಕೆ:

ಅಧ್ಯಾಯ III ರ ವಿನಿಯಮ 19 (ಎ) ನಲ್ಲಿ "ಮೂರು ತಿಂಗಳುಗಳು" ಎಂಬ ಪದಗಳಿಗೆ ಬದಲಾಗಿ "ಆರು ತಿಂಗಳುಗಳು" ಎಂಬ ಎಂಬ ಪದಗಳಿಂದ ಪ್ರತಿಷ್ಠಾಪಿಸತಕ್ಕದ್ದು.

7) ಉಗ್ರಾಣಗಳ ಖರೀದಿ

ಅಸ್ತಿತ್ವದಲ್ಲಿರುವ ಅಧ್ಯಾಯ VI ರ ವಿನಿಯಮ 21(ಎ) ಮತ್ತು (ಬಿ) ಸ್ಥಾನದಲ್ಲಿ ಈ ಕೆಳಗಿನ ವಿನಿಯಮದಿಂದ ಪ್ರತಿಷ್ಠಾಪಿಸತಕ್ಕದ್ದು.

ವಿನಿಯಮ 21: ಉಗ್ರಾಣ ಖರೀದಿಯು ಆಯೋಗವು ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ಇರತಕ್ಕದ್ದು.

8) ವಾರ್ಷಿಕ ಲೆಕ್ಕಪತ್ರಗಳು:

ಅಧ್ಯಾಯ IX ರ ವಿನಿಯಮ 32 ರಲ್ಲಿ "ಏಪ್ರಿಲ್ 30" ಎಂಬ ಪದಗಳಿಗೆ ಬದಲಾಗಿ "ಸೆಪ್ಟೆಂಬರ್ 30" ಎಂಬ ಪದಗಳನ್ನು ಸೇರಿಸತಕ್ಕದ್ದು.

ಷೆಡ್ಯೂಲ್ - 1

[ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಲೆಕ್ಕಪತ್ರ) ವಿನಿಯಮಗಳು, 2000ಕ್ಕೆ ಅನುಬಂಧ]

ಆದಾಯ ಮತ್ತು ವೆಚ್ಚಗಳ ಶೀರ್ಷಿಕೆಗಳು:

I. ಆದಾಯದ ಶೀರ್ಷಿಕೆಗಳು:

ಕ್ರಮ ಸಂ. 3ರ ನಂತರ, ಈ ಕೆಳಗಿನ ಹೆಚ್ಚುವರಿ ಲೆಕ್ಕ ಶೀರ್ಷಿಕೆಯನ್ನು ಸೇರ್ಪಡೆ ಮಾಡುವುದು.

4) ಸ್ವೀಕೃತ ರೇವಣಿ.

II. ವೆಚ್ಚಗಳ ಶೀರ್ಷಿಕೆಗಳು:

ಅನುಸ್ಥಾಪನಾ ವೆಚ್ಚಗಳು - ಲೆಕ್ಕ ಶೀರ್ಷಿಕೆ "5(ಬಿ) ವೇತನ ಕಡಿತಗಳು" ಅನ್ನು ತೆಗೆದುಹಾಕುವುದು.

II. ವೆಚ್ಚಗಳ ಶೀರ್ಷಿಕೆಗಳು:

ಕಛೇರಿ ವೆಚ್ಚಗಳು - ಕ್ರಮ ಸಂ. 26ರ ನಂತರ, ಈ ಕೆಳಗಿನ ಹೆಚ್ಚುವರಿ ಲೆಕ್ಕ ಶೀರ್ಷಿಕೆಯನ್ನು ಸೇರ್ಪಡೆ ಮಾಡುವುದು.

27) ಪಾವತಿಸಿದ ರೇವಣಿ.

ಷೆಡ್ಯೂಲ್ - 2

[ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ (ಲೆಕ್ಕಪತ್ರ) ವಿನಿಯಮಗಳು, 2000ಕ್ಕೆ ಅನುಬಂಧ]

ನಗದು ಮತ್ತು ಲೆಕ್ಕ ಪತ್ರ ವಿಭಾಗದಲ್ಲಿ ನಿರ್ವಹಿಸಬೇಕಾದ ಲೆಕ್ಕವಹಿಗಳ ಪಟ್ಟಿ: -

ಕ್ರಮ ಸಂ. 26ರ ನಂತರ ಈ ಕೆಳಗಿನವುಗಳನ್ನು ಸೇರ್ಪಡೆ ಮಾಡುವುದು.

27) ಸ್ವೀಕೃತವಾದ ರೇವಣಿ.

28) ಪಾವತಿಸಿದ ರೇವಣಿ.

ಆರ್.ಶ್ರೀಧರನ್ I.A.S

ಆಯೋಗದ ಕಾರ್ಯದರ್ಶಿ

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ